

HS ಮೋಟತೆ

ಸತ್ಯನಾರಾಯಣ ಶಾಸ್ತ್ರೀ.
ಸಂಸ್ಕೃತ ಗ್ರಾಮ
ಶಿವಮೊಗ್ಗ ಮಂಡಲ
577220.

ಸತ್ಯನಾರಾಯಣ ಶಾಸ್ತ್ರೀ
H8
ಸಗ್ಯ ಭವನ
ಬ್ರಹ್ಮಾವತಿ.

987

ಆನಂದಮಠಃ

ದೃಶ್ಯ 1

ವಂದೇ ಮಾತರಂ - ಚಿತ್ರಗೀತೆ

ವನಂ
ಗ್ರಾಮಾವರಣಂ
ಸಮಯಃ

ದ್ವಿಶತವರ್ಷೇಭ್ಯಃ ಪೂರ್ವಂ ವಂಗದೇಶೇ ಭಯಾನಕ ವಿಷಮ ಪರಿಸ್ಥಿತಿಃ. ಬಲಹೀನಾಃ ಹಿಂದೂರಾಜಾಃ ~~[illegible]~~ ಆಂಗ್ಲಾನಾಂ ಆಧಿಪತ್ಯಂ. ಇತೋಪಿ ಹಿಂದುಸಮಾಜಃ ಮತಾಂಧಾನಾಂ ಮುಸ್ಲಿಂ ಸುಲ್ತಾನಾನಾಂ ಸ್ವೇಚ್ಛಾಚಾರಃ. ಹಿಂದೂರಾಜಾಃ ಕೇವಲಂ ಕಿಂಕರಾಃ. ಪ್ರಜಾನಾಂ ಶೋಷಣಂ ಸರ್ವತ್ರ. ವಿಶೇಷತಃ ಸನಾತನಧರ್ಮಸ್ಯ ಶೋಚನೀಯ ಪರಿಸ್ಥಿತಿಃ. ಏತಸ್ಮಿನ್ ಮಧ್ಯೇ ಮಹಾ ಕ್ಷಾಮಃ ಆಗತಃ. ವೃಷ್ಟಿಃ ನಾಸ್ತಿ. ಧಾನ್ಯಂ ನಾಸ್ತಿ. ಪಾನೀಯಾರ್ಥಂ ಜಲಸ್ಯ ಅಪಿ ಅಭಾವಃ. ಕ್ಷಾಮಪೀಡಿತಾಃ ಪ್ರಜಾಃ ಹಾಹಾಕಾರಂ ಕುರ್ವಂತಿ. ದುರಧಿಕಾರ ದುಃಖಿತಾಃ.

ನಾಯಕಃ
ಏವಂ ಪ್ರಕ್ಷುಬ್ಧ ಸನ್ನಿವೇಶೇ ಪದಚಿಹ್ನ ಗ್ರಾಮಸ್ಯ ~~[illegible]~~ ಮಾನೀ ಮಹೇಂದ್ರಃ ಸಕುಟುಂಬಃ ಗ್ರಾಮಂ ತ್ಯಕ್ತ್ವಾ ಗಮನಾಯ ಯೋಗ್ಯಂ ಸ್ಥಲಂ ಅನ್ವೇಷ್ಯ ವನೇ ಮಧ್ಯೇ ಸಂಚರತಿ

ಪ್ರಥಮ ಪ್ರಕಾಶ: ವನೇ ಕ್ರೂರಮೃಗಾಣಾಂ ಭಯಂಕರರವ:
ಚೋರಾಣಾಂ ಭಯಂ.. ತತ್ರ ಆರ್ತಾನಾಂ
ಮರಣಾಪನ್ನಾನಾಂ ಕರುಣಾಕ್ರಂದನಮಪಿ.
......ಗಭೀರಗಹ್ವರೇ ಕಾನನಮಧ್ಯೇ ನೀರವವಾತಾವರಣೇ
Flash ಶ್ರೂಯತೇ ನಭೋವಾಣೀ
ಪುರುಷ ಕಂಠ: :- ಮಮ ಮನೋರಥ: ಸಿದ್ಧ್ಯತಿ ವಾ?
ಸ್ತ್ರೀ ಕಂಠ: :- ಮನೋರಥಸಿದ್ಧ್ಯರ್ಥಂ ತವ ತ್ಯಾಗ: ಕ:?
ಪುರುಷ:- ಮಮ ಪ್ರಾಣಾನ್ ದದಾಮಿ
ಸ್ತ್ರೀ :- ಪ್ರಾಣಾ:!! ಪ್ರಾಣಾ: ಕೇವಲಂ ತುಚ್ಛಾ:। ಸರ್ವೇ
ಪ್ರಾಣಾನ್ ಮುಂಚಂತಿ ~~[illegible]~~ ಪೌರುಷಹೀನಾ:
ಪುರುಷ:- ಕಿಂ ಅನ್ಯತ್ ಅಪೇಕ್ಷಿತಂ?
ಸ್ತ್ರೀ:- ತ್ಯಾಗಭಾವ:।.. ಸರ್ವಸಮರ್ಪಣಭಾವನಾ
ಭಕ್ತಿ:... ಹಹಹ.. ತ್ಯಾಗದೀಕ್ಷಾ ಧರ್ಮರಕ್ಷಾ..
..ಕ್ರತೋ ಸ್ಮರ.. ಕೃತಂ ಸ್ಮರ!.. ಹಹಹಹ...
....

[ವನಮಧ್ಯೇ ಸಕುಟುಂಬೀ ಮಹೇಂದ್ರ:]
ಬುಭುಕ್ಷಾಪೀಡಿತೌ ದಂಪತೀ. ದಾಹಾತುರ:
ಶಿಶು:.. ಆಹಾರಂ ಜಲಂ ಅನ್ವೇಷತಿ ಮಹೇಂದ್ರ:

ಎರಡನೇ ತೆರೆ

ವನಮಧ್ಯೇ ಜೀರ್ಣಗೃಹೇ ಪತ್ನೀಂ ಕಲ್ಯಾಣೀಂ
ನಿವೇಶ್ಯ ಮಹೇಂದ್ರ ಬಹಿಃ ಗತವಾನಸ್ತಿ
"ಮಾ ಭೈಷೀಃ.. ಅನಾಥನಾಥಃ ದೀನ-
ಬಂಧುಃ ಗೋವಿಂದಃ... ತಂ ಸ್ಮರ."
ಕಲ್ಯಾಣೀ :- ಕಂಪಿತಸ್ವರೇ ಭೀತಾ, ಗಾಯತಿ

ಸಂಪಾದನ [ತಸ್ಕರಾಃ ಪ್ರವಿಶಂತಿ. ಆಯುಧಸಹಿತಾನಾಂ
ತೇಷಾಂ ಛಾಯಾ ಕಲ್ಯಾಣ್ಯಾಃ ದೇಹಸ್ಯ
ಉಪರಿ ಪತತಿ. ಕಲ್ಯಾಣೀ ಮೂರ್ಛಿತಾ ಇವ]
[ದೂರಾತ್ ಪುನಃ ಗಾಯನಂ ಶ್ರೂಯತೇ; ಸಮೀಪ
ತರಂ ಆಗಚ್ಛತಿ]

[illegible] ಕೇಶವ, ಧೃತವಾಮನರೂಪ, ಜಯಜಗದೀಶ ಹರೇ
ಪ್ರಲಯಪಯೋಧಿಜಲೇ ಧೃತವಾನಸಿ ವೇದಂ
ವಿಹಿತವಹಿತ್ರ ಚರಿತ್ರ ಮಖೇದಂ
ಕೇಶವ ಧೃತ ಮೀನ ಶರೀರ ಜಯಜಗದೀಶ

ಕ್ಷಿತಿರತಿ ವಿಪುಲತರೇ ತವ ತಿಷ್ಠತಿ ಪೃಷ್ಠೇ ಧರಣಿ ಧರಣ ಕಿಣ ಚಕ್ರ ಗರಿಷ್ಠೇ
ಕೇಶವ ಧೃತ ಕಚ್ಛಪ ರೂಪ ಜಯ ಜಗದೀಶ ಹರೇ ॥
ವಸತಿ ದಶನ ಶಿಖರೇ ಧರಣೀ ತವ ಲಗ್ನಾ ಶಶಿನಿ ಕಲಂಕ ಕಲೇವ ನಿಮಗ್ನಾ
ಕೇಶವ ಧೃತ ಶೂಕರ ರೂಪ ಜಯ ಜಗದೀಶ ಹರೇ ।
ತವ ಕರ ಕಮಲವರೇ ನಖಮದ್ಭುತಶೃಂಗಂ ದಲಿತ ಹಿರಣ್ಯಕಶಿಪು ತನುಭೃಂಗ
ಕೇಶವ ಧೃತ ನರಹರಿ ರೂಪ ಜಯ ಜಗದೀಶ ಹರೇ ॥
ಛಲಯಸಿ ವಿಕ್ರಮಣೇ ಬಲಿಮದ್ಭುತ ವಾಮನ ಪದ ನಖ ನೀರ ಜನಿತ ಜನ ಪಾವನ
ಕೇಶವ ಧೃತ ವಾಮನ ರೂಪ ಜಯ ಜಗದೀಶ ಹರೇ ॥
ಕ್ಷತ್ರಿಯ ರುಧಿರಮಯೇ ಜಗದಪಗತ ಪಾಪಂ ಸ್ನಪಯಸಿ ಪಯಸಿ ಶಮಿತ ಭವತಾಪ
ಕೇಶವ ಧೃತ ಭೃಗುಪತಿ ರೂಪ ಜಯ ಜಗದೀಶ ಹರೇ ॥
ವಿತರಸಿ ದಿಕ್ಷು ರಣೇ ದಿಕ್ಪತಿ ಕಮನೀಯಂ ದಶಮುಖ ಮೌಲಿ ಬಲಿಂ ರಮಣೀಯಂ
ಕೇಶವ ಧೃತ ರಾಮ ಶರೀರ ಜಯ ಜಗದೀಶ ಹರೇ ॥
ವಹಸಿ ವಪುಷಿ ವಿಶದೇ ವಸನಂ ಜಲದಾಭಂ ಹಲಹತಿ ಭೀತಿ ಮಿಲಿತ ಯಮುನಾಭಂ
ಕೇಶವ ಧೃತ ಹಲಧರ ರೂಪ ಜಯ ಜಗದೀಶ ಹರೇ ।
ನಿಂದಸಿ ಯಜ್ಞ ವಿಧೇರಹಹ ಶ್ರುತಿಜಾತಂ ಸದಯ ಹೃದಯ ದರ್ಶಿತ ಪಶುಘಾತ
ಕೇಶವ ಧೃತ ಬುದ್ಧ ಶರೀರ ಜಯ ಜಗದೀಶ ಹರೇ ॥
ಮ್ಲೇಚ್ಛ ನಿವಹ ನಿಧನೇ ಕಲಯಸಿ ಕರವಾಲಂ ಧೂಮಕೇತುಮಿವ ಕಿಮಪಿ ಕರಾಲಂ
ಕೇಶವ ಧೃತ ಕಲ್ಕಿ ಶರೀರ ಜಯ ಜಗದೀಶ ಹರೇ ॥

ಸತ್ಯಾನಂದಾನಾಂ ಆಗಮನಂ. ದಂಡಕಾಷ್ಠೇನ
ಚೋರಮೋಕ್ಷಂ ತಾಡಯಂತಿ. ಆಕ್ರಾಂತಾಃ ಚೋರಾಃ!
ಭೀತಭೀತಾಃ ಪಲಾಯಂತೇ.. ಜಾಗೃತಾ ಕಲ್ಯಾಣೀ
ಸ್ವಾಮಿನಾಂ ಪಾದಗ್ರಹಣಂ ಕರೋತಿ!

ಸತ್ಯಾನಂದಃ:- ವತ್ಸೇ, ಆಯುಧರಹಿತಾ ಭವತಿ
ಕಥಂ ವನೇ ಸಂಚರತಿ

ಕಲ್ಯಾಣೀ:- ಅಸ್ತಿ ಮಮ ಸಮೀಪೇ ಆಯುಧಂ
(ಇತಿ ವಿಷಭಾಂಡಂ ದರ್ಶಯತಿ)

ಸತ್ಯಾ:- ಕಥಂ? ಆಯುಧಂ?

ಕಲ್ಯಾಣೀ:- ಆಂ. ವಿಷಂ ಅಸ್ತಿ

ಸತ್ಯಾ:- ವಿಷೇಣ ಕಥಂ ಪ್ರಾಣರಕ್ಷಣಂ
ಭವತಿ. ?

ಕಲ್ಯಾಣೀ:- ಪ್ರಾಣಾಂತೇ ಅಪಿ. ಬಹುಮೂಲ್ಯಂ
ಶೀಲಂ. ಅನೇನ ವಿಷೇಣ ಪ್ರಾಣ
ನಾಶಃ ಭವೇತ್ ಕಿಂ ತು.. ಶೀಲರಕ್ಷಣಂ
ಭವಿಷ್ಯತಿ.

ಸತ್ಯಾ:- ದೇವೀ, ಸುಪ್ರಸನ್ನಾ ಭವತು. ಕಿಂ ತು
ಅನಾಥಾ. ಆಗಚ್ಛ ಮಯಾ ಸಹ.
ವಂದೇ ಮಾತರಂ

[ಪ್ರವಿಶ್ಯ]

ದೃಶ್ಯ II

ಸ್ಥಾನಿಕಃ: ಹಂ ಹೋ ನಿರಸ್ತ್ರಾಣ ಕಿಂಚು ಹೃತಿ ಮಹೇಂದ್ರ
ಹೋ, ಭವಾನಂದ ಹೋ.. ಜಯಾಶ ಇದಾಂ
ಅಲಿಕ ಹಂ ಹೋ.. ಧೀರ ಮಹ ಕ್ಷಾನ
ಕಿರ್ಸಿತ ಉಂಚು.. ಪತಚಲ ಗಲೆ ಒನ ಹೋ

~~ಜೀವಾ~~ [ಸ್ಥಾನಿಕ ಪಂಚವೃತ್ತಿ ಮಹೇಂದ್ರ ಭವಾನಂದೌ]

ಜೀವಾನಂದಃ [ಪ್ರವಿಶ್ಯ] ವಂದೇ

ಭವಾನಂದಃ — ಮಾತರಂ.

ಜೀವಾನಂದಃ (ಸ್ಥಾನಿಕಾನ್ ಉದ್ದಿಶ್ಯ) ಸ್ಥಾಣ್ಯಃ, ಭಕ್ತಜನಾಃ, ಪ್ಲೀಣರತ ದಕ್ಷಿಣಾಂ ವಂದೇ (ಇತಿ ಏಕಂ ತಾಡಯತಿ, ಪಾತಯತಿ)

ಶಂಖ ಧ್ವನಿ: ಭವಾನಂದ: ಮಾತರಂ (ಇತಿ ಪರಾಘಾತೇನ ಅನ್ಯಂ ಪಾತಯತಿ)

ಶಾನೇನ ಶಹ ಅಹದ್ದ- ವಂದೇ ಮಾತರಂ
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ. ವಂದೇ

ಭ: ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂ
ಜೀ: ಫುಲ್ಲ ಕುಸುಮಿತ ದ್ರುಮದಲ ಶೋಭಿನೀಂ
ಭ: ಸುಹಾಸಿನೀಂ ಸುಮಧುರ ಭಾಷಿಣೀಂ

ಜೀ !- ಸುಖದಾಂ [ರಜ್ಜುಸ್ಥಾ ಸಹ ಸ್ಪೃಶನೆ]
ಭ !- ವರದಾಂ [ಬಧ್ನನೆ]
ಜೀ !- ಮಾತರಂ (ಉಭೌ ಅಪಿ) ವಂದೇ ಮಾತರಂ
[ಮಹೇಂದ್ರೇ ವಿಸ್ಮಿತೋ ಪಶ್ಯತಿ, ತದನಂತರ:]
ಭವಾನಂದ:!- (ಕರತಾಡನಂ ಕೃತ್ವಾ) ವಂದೇ..
ಸಂತಾನಾ: !- (ಪ್ರವಿಶ್ಯ) ಮಾತರಂ.
ಭವಾ :- ನಯತ ವರಾಕಾನ್ನೆ. ತೇಷಾಂ

ಖರ: ದೀಪ:

ಪ್ರಮಪ್ಪುದಿಕಂ ಆಂಯುಧಾನಿ ಚಕ ಆಕ್ರಮತಿ
[ನಯಂತಿ] [ಆರ ಶಸ್ತ್ರಾಸ್ತ್ರ ಸಂಪಾದನಂ]
ಮಹೇಂದ್ರ !- [ಉಪವಿಶ್ಯ] ಬದ್ಧಾಂ ಮಯಾ,
ಕಥಂ ಮುಕ್ತಾ: ? ವಿಮೋಚಿತಾ:
ಭವಾನಂದ!:- (ವಿಮೋಚನಂ ಕುರ್ವನ್ನೆ)
ಸ್ವಾತಂತ್ರ್ಯಗಾನೇನ.. ಸಂತಾನಾನಾಂ

ಕೋಲಾಸನಂ.

ಮಂತ್ರೇಣ.. ವಂದೇ ಮಾತರೇಣ.
ಮಹೇಂದ್ರ !- ಕಿಂ ತತ್ರ? ವಂದೇ...?
ಭವಾನಂದ:- (ಗಾಯತಿ) ವಂದೇ ಮಾತರಂ
ಮಹೇ !- ಭವಾನ್ನೆ ಶೋಭನಂ ಗಾಯತಿ,
ಚಕೋರ: ಇವ ಯದ್ಯಪಿ!

ತರುಣಸ ಭವಾ:- (ವಿಹಸ್ಯ) ಕಿಂ ಬಹೋಲೀ: ವಾ? ಕಿಂ ಕಾರಣಂ
ಮಹೇ:- ಸಾಹಸೇನ, ನಿಗಾಢ ಬಲನಿಮಲನೇನ ಭವಂತ
ಬಹೋಲಾ: ಇತ್ಯೇವ ದೃಶ್ಯಂತೇ.
ಭವಾ:- ಬಾಢಂ.. ವಯಂ ಬಹೋಲಾ: ..ಮಾನಸಬಹೋಲಾ
ಮಹೇ:- ಏ ಬಹೋಲಾ! ತದ ಗಾನಂ ಪುನ: ಗಾಯಸ್ವ
ಭವಾ:- (ನಿಮೀಲಿತನೇತ್ರ:) ವಂದೇಮಾತರಂ..
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ
ಮಹೇ:- (ಕ್ಷಿಪ್ರಂ ಗಾಯತಿ) ವಂದೇ ಮಾತರಂ।
ಓಂ ಶ್ರೀದುರ್ಗೆ: ಆನಂದ:।.. ವಂದೇ ಮಾತರಂ॥
~~ಭವಾ~~:- ವಾ, ಅತಿಮಧುರಂ ತವ ಗಾಯನಂ..
ತ್ವಂ ಅಪಿ ಸಂತಾನೋ ಭವ.
ಮಹೇ:- ಸಂತಾನಾ: ಭವಂತ:? ಕಸ್ಯ ದೇವಸ್ಯ
ಭವಾ:- ಮಾತೃಭೂಮೇ:. ಗಾಯಸ್ವ? ವಂದೇಮಾತರಂ
~~ಶುಭ್ರಜ್ಯೋತ್ಸ್ನಾ ಪುಲಕಿತ ಯಾಮಿನೀಂ~~
~~ಫುಲ್ಲ ಕುಸುಮಿತ ದ್ರುಮದಲ ಶೋಭಿನೀಂ~~
ಸಪ್ತಕೋಟಿಕಂಠ ಕಲಕಲ ನಿನಾದ ಕರಾಲೇ
ದ್ವಿಸಪ್ತಕೋಟಿ ಭುಜೈರ್ಧೃತ ಖರ ಕರವಾಲೇ

బహుబల ధావళీకం [illegible]
రిపుబల [illegible] ... వందే
మహేంద్ర [illegible]
[illegible]

ಮಾಣೀ : ಕಿಂ ತತೆ ಗಾಜಭವಂ ನಾಸ್ತಿ ಖಾ?

ಭೂಪ : ಗಾಜಾ ಖಾ? ಕುತ್ರ ಕಿನ್ತು ಗಾಜಾ? .. ತ್ರಜಾ [illegible] ನಾಸ್ತಿ .. [illegible] ರಾಜಾ [illegible] (ರಾಜಾ ನಾಸ್ತಿ) [illegible] ಕೇತ:

ಮಾಣೀ : [illegible] ಭವಂತಿ: [illegible] [illegible]

ಭೂಪ : [illegible] [illegible] [illegible] [illegible] (ತ್ರಜ:) [illegible] [illegible] [illegible] [illegible] [illegible] [illegible] [illegible] [illegible] [illegible] [illegible] ನಾಸ್ತಿ [illegible] [illegible] [illegible] [illegible] [illegible] [illegible]?

ಮಾಣೀ : [illegible] [illegible] ಖಾ? [illegible] ನಾಸ್ತಿ ಖಾ?

ಭೂಪ : ([illegible]) [illegible] [illegible] ನಾಸ್ತಿ [illegible] [illegible] [illegible]

ಮಾರೀಚ : ಅಲ್ಪ ಸಂಖ್ಯಾತಾಃ ಭವಂತಃ ಸಂತಿಲಸಾಃ
ಕಥಂ ಬಲವತ್ತರೇ ಮಹಾಬಲ ಸಾಮ್ರಾಜ್ಯ
ಆಂಗ್ಲ ಪ್ರಭುತ್ವಂ ಪ್ರತಿ ವಿರುಧ್ಯಂತಿ ?
ಭಗವಾನ್ : ಅಧರ್ಮಸ್ಯ [illegible] ಬಲಂ [illegible] ಶಾಶ್ವತಂ
[illegible] ಕಿಂ ಧರ್ಮಸ್ಯ [illegible]
ಬಲಂ ನಾಸ್ತಿ ... ಸತ್ಯಸ್ಯ ಬಲಂ ಬಲಂ ನ,
ಶಸ್ತ್ರ ಬಲಂ ಬಲಂ ... ಅಧರ್ಮಸ್ಯ ಅಭ್ಯು-
ದಯಃ ಧರ್ಮಸ್ಯ ಗ್ಲಾನಿಃ [illegible]
[illegible] ... [illegible] ಪರಿಣಾಮ [illegible]
[illegible] ... [illegible]
[illegible] : [illegible]
[illegible] ... [illegible]
ಮಾರೀಚ : [illegible]
ಭಗವಾನ್ : [illegible]
[illegible]
[illegible]
[illegible] : [illegible] ?
[illegible] : [illegible]

ಹರಿ:

ಶ್ರೀಗುಚ್ಛ -- ಮಾತು: ಸಾನ್ನಿಧ್ಯಂ ಗಚ್ಛ ಮೇ:

ಮಹೇ - ಮಾತ್ರ ಸಂಬಂಧ: ? ಕುತ್ರ ?

ಶಿಷ್ಯ - ಆನಂದಮಠೇ.. ತತ್ರ ಶಿವಂ ಆನಂದ
ಮಯಂ... ಮದ, - ಹರಿ ಓಂ, [illegible]!

ಮಹೇ - ([illegible]) [illegible]

ಆನಂದ ಮಠ

[ಆನಂದಮಠಂ ಶ್ರೀಮಹತ್ತೈ: ಸೇವಿತವ್ಯಂ
ಸುಶಾಸ್ತ್ರಸ್ಯ ಸಂಗೀತ:... ಶುದ್ಧಾ ಶ್ರುತಿ:
ಆನಂದಮಠಸ್ಯ ಅನ್ಯಸ್ಯ [illegible]
ಶಿಷ್ಯ ಸಂಘಸ್ಯ [illegible] ಮಾರ್ಗಂ
[illegible] ಸಂಗೀತ ಸೇವಿತವ್ಯಮ್ [illegible]]

ಶುದ್ಧಾ ಶ್ರುತಿ: ಸುಶಾಸ್ತ್ರ ಸಂಗೀತ:
ಸಾಮಾಜಿಕ ಜೀವ ಪ್ರದಂ.

ದೃಶ್ಯ III

[illegible]

ఆచార్య : కిం కృతం భవతా?
శిష్య : స్వామిన్ ఇదంతా మమ్మ్ .. శిశుపాల వధ
కథం న ఊర్మిలా .. తవ మనసి ఉది
మాతృ శోభా కార్యం ఇదంతం .. మంద
భాగినీ కథం గచ్ఛామి .. దేవ దేవ
విశ్వ వంద్య నన్దన నీ ఉది మమ
పతిదేవస్య భవతః సుఖం గచ్ఛామి ప్రసన్న
దర్శనాయ (ఇతి పాదుకాపట్టాభి; విశ్రాంతి)
ఆచార్య : మమత్వా కృతం కిం కృతం ..
కుశలం బాలికేః ఇదానీం కుత్ర
గచ్ఛామి .. మాతా శరణం మమ
(నేత్రయుగ్మం వందే మాతరం)
(అవతంసం) కిం .. వందే మాతరం
(నిష్కర్ష ధీరగతి; ఇదంతి)

...ವನಂ

ಸೂಕ್ತ IV

[[illegible]
[illegible]]

[illegible]
[illegible]
[illegible]
([illegible])
[illegible]
[illegible] ([illegible])
[illegible]
[illegible]
[illegible]
[illegible] ([illegible])
[illegible] ([illegible]) [illegible]
[illegible] ...
[illegible]
[[illegible]
[[illegible]

ಪ್ರಾಸ್ತ V

ನಂದಮುಕಃ

ಜೀಮೂ:- ([illegible]) [illegible]
[illegible] ... [illegible]
[illegible]:- ([illegible]) [illegible] ! [illegible] ... [illegible]
[illegible]
ಜೀಮೂ :- ([illegible]) [illegible]
[illegible]
[illegible]
[illegible]: [illegible] ? ([illegible]) [illegible]
ಜೀಮೂ :- [illegible] ([illegible])
[illegible]:- [illegible]
ಜೀಮೂ :- [illegible] ?
[illegible]:- [illegible]
[illegible]:- [illegible]
([illegible])
[illegible]:- [illegible] ...

ಶಾಂತಿ: ಹಾ.. ಹಾ.. ಏವಂ ~~[illegible]~~ ಗತ್ವಾ ಗತ್ವಾ ಮಧು
ಭಕ್ತೇಭ್ಯಃ ಭವತೀಭ್ಯಃ ಕಿ.. ಏವ ಏವ ನಿಶ್ಚಿತಂ ತತ್ಕಿಂ
ಧರ್ಮಃ (ವಿಷ್ಣು ಪೂಜಾ) ಭಕ್ತೇಭ್ಯಃ ಭವತೀಭ್ಯಃ ಕಿ?
ತವ ಶ್ರೀರಾಮ: ಶ್ರೀಕೃಷ್ಣ: ಅಸ್ಮಾಕಂ ನಮ
ಒಬ್ಬರ (ಎಲ್ಲಾಂ ಶ್ರುತಿ).. ಕೇವಲಂ ನಾಮ [illegible]
ತತ್ವಂ ಶ್ರೀನಿವಾಸ.. ನ ಸಂಸಾರ ಪ್ರತ್ಯಕ್ಷ.. ಪ್ರತಿ
ಸ್ವಾಗತಾರ್ತೆ ಪ್ರಣವಂ ಏವಂ ಇಚ್ಛಾ ಕಿ [illegible]
ಶ್ರೀಮಾನೇವ ಭಾರತ ಜನಸ್ಯ ಭಾರತಲೋಕ ಪ್ರಾಣಾನ
ತ್ವಂ ಜಾನಾಮಿ .. ಗಚ್ಛ.. ಮೀರಾ ಭವ
ಜೀ.ವಾ) ಶಾಂತಿ ಭಕ್ತೇ ಭವತ್ಯೈ ನಮ ಶುಭಾಗಮಂ
ಶುಭಮಸ್ತು..
ಶಾಂತಿ:- ತಥಾ ನ ಕರೋಮಿ.. ಪ್ರತಿಜ್ಞಾ ||
ಜೀ.ವಾ) : ಧನ್ಯಾಸಿ (ಗಾಯನ ಗಚ್ಛತಿ)
ಅಭಿನವ ಜಲಧರ ಸುಂದರ ಧೃತ ಮಂದರ
ಹೇ ಶ್ರೀಮುಖ ಚಂದ್ರ ಚಕೋರ ||
|| ಜಯ ಜಯ ದೇವ ಹರೇ ||
ದಿನಮಣಿ ಮಂಡಲ ಮಂಡನ ಭವ ಖಂಡನ
ಹೇ ಮುನಿ ಜನ ಮಾನಸ ಹಂಸ ||
([illegible] ಗಚ್ಛತಿ) ([illegible])

[illegible]

[illegible]

[illegible] ([illegible]

[illegible])

[illegible]

[illegible] ([illegible]

[illegible])

[illegible]

[illegible]

[illegible]

[illegible]

[illegible]

... [illegible] ...

[illegible]

[illegible]

[illegible]

[illegible]

[illegible] ॥ [illegible] ...

[~~[illegible]~~ ಪ್ರವಿಶ್ಯ [illegible]
[illegible] ವಿಲಾಸವತೀ [illegible] ಸಾಂತ್ವಯತಿ.
[illegible]: [illegible]]

ಶಾಂತಿಃ — [illegible], [illegible]; [illegible]
ವಿಲಾಸವತೀ — ತ್ವಂ [illegible] … [illegible]
ಶಾಂತಿಃ — [illegible]!
ವಿಲಾಸವತೀ — [illegible]!
ಶಾಂತಿಃ — ತ್ವಂ [illegible]!
ವಿಲಾಸವತೀ — ತ್ವಂ [illegible]!
ಶಾಂತಿಃ — ತ್ವಂ [illegible], [illegible],
[illegible]!
ವಿಲಾಸವತೀ — ತ್ವಂ [illegible]!
ಶಾಂತಿಃ — ತ್ವಂ [illegible]; ~~[illegible]~~ [illegible]
ತ್ವಂ [illegible]!
ವಿಲಾಸವತೀ — ತ್ವಂ [illegible]!
([illegible])

[illegible]

తా౦ ౨ ౬ ([illegible]) [illegible]:

[illegible] : [illegible]

తా౦ ౩ ౧   ౯

[illegible] : [illegible]

[illegible] [illegible]

([illegible])   ([illegible])

~~[illegible]~~

శ్రీ[illegible]

[illegible]

[illegible]

ದೃಶ್ಯ VI

ನಾಂದೀ

ಯುದ್ಧಂ

ಕಾರಾಗೃಹೇ ಮಹೇಂದ್ರಃ ಸುಕೃತ
ಪತ್ನೀಸುತಃ. ಸುರಾಣಾಂ ಬಂಧನೇನ
ಕ್ರುದ್ಧಾಃ ಸಂತಾನಾಃ ಅಧರ ರಾತ್ರಿ [illegible]
ಕಾರಾಗೃಹೇ ಆಕ್ರಮಂತೇ

ಧ್ವನಿಃ [illegible]

ಯುದ್ಧಂ ಕುರ್ವಂತೇ ಮಹಾವೀರಾಃ [illegible]
[illegible] ತದಾ ಗಾನಂ
[illegible] ಮರ್ದನ [illegible]
[illegible] ಮರ್ದನ [illegible]
[[illegible]] [illegible]

ಸುರಾಣಾಂ [illegible] [illegible]

ಸುರಂ [illegible] [illegible]
[illegible] ಮಹಾಗೇ [illegible]
[illegible] [illegible] [illegible]
ಪತ್ನೀಸುತ !—
ವತ್ಸ ! [illegible]
[illegible] [illegible] [illegible]

[illegible]

[illegible]

[illegible]

ఛాయం. ఆయుధం రణసంగీతే:

వృంగి: [illegible]

[illegible] మంత్ర [illegible]

[illegible]

Rule the wave Brittannia

God Save our Queen

[illegible]

[illegible]

[illegible]

[illegible]

[illegible]

[illegible]

[illegible]

[illegible]

సుమన్త్ర గంతే సుమన్త్ర గంతే

ಶ್ರೀ [illegible] ಸೂತ್ರ | **VII**

[illegible]

ಆನಂದಮಠೇ [illegible]

[illegible] ಧರ್ಮ [illegible]

[illegible]

[illegible] ಧರ್ಮ:

ಸೂತ್ರ | — [illegible]

[illegible]

— [illegible] ಸನಾತನ ಧರ್ಮ [illegible]:

[illegible] ಧರ್ಮ

[illegible]

[illegible]

[illegible]

[illegible] ಧರ್ಮ: [illegible]

[illegible]

[illegible]

[illegible]

[illegible]

[illegible]

[illegible]:

ಉದ್ಧಾರ ಕರ್ತಾ, ಸ ವಿಷ್ಣುಶೇಷ ಸಂತಾನಾನಾಂ
ಇಷ್ಟದೈವತಂ. ಶಿಷ್ಯತಸ್ಯ ದೇವಸ್ಯ ತ್ರಯಃ
ಶಿಷ್ಯಾಃ ಶುದ್ಧ ಶ್ರೀನಿವಾಸಾಃ ತತ್ರೈವ
ಸಂತಾನಾನಾಂ ವಿಷ್ಣುದೇವಃ ಶುದ್ಧ ಚಕ್ರ
ಮಯಃ.. ಬಲಮುಖ್ಯಾಸ್ಯ.. ಶ್ರೀ ವಿಷ್ಣುರಾಜ ಯ
ಸ್ಯ ಧಿಯಾಂ ಶಿಷ್ಯಾನಾಂ ಸ್ಥಾನಂ ಹರಿ ಪಾಲಕೋ ಭೂತ್.

ದಶಾವತಾರ ಸ್ತೋತ್ರಂ. (ಸಂಸ್ಕೃತಂ)

ವೇದೋದ್ಧಾರ ವಿಚಾರಮತೇ ಸೋಮಕದಾನವಸಂಹರಣೇ
ಮತ್ಸ್ಯಾಕಾರ ಶರೀರ ನಮೋ
ಮಂದರಾಚಲ ಧಾರಣ ಹೇತೋ ದೇವಾಸುರ ಪರಿ
ಪಾಲ ವಿಭೋ. ಕೂರ್ಮಾಕಾರ ಶರೀರ ನಮೋ
ಭೂಚೋರಕ ಹರ ಪುಣ್ಯಮತೇ ಕ್ರೀಡೋದ್ಧೃತ
ಭೂದೇವಿ ಹರೇ ಕ್ರೋಡಾಕಾರ ಶರೀರ ನಮೋ
ಹಿರಣ್ಯಕಶಿಪು ಚ್ಛೇದನ ಹೇತೋ ಪ್ರಹ್ಲಾದಾ
ಭಯ ದಾಯಕ ಹೇತೋ. ನರಸಿಂಹಾಚ್ಯುತ
ರೂಪ ನಮೋ
ಭವಬಂಧನ ಹರ ವಿತತಮತೇ ಪಾದೋದಕ
ವಿಹತಾಘತತೇ ವಟುಪಟುವೇಷ ಮನೋಜ್ಞ
ನಮೋ

[ಸ್ವಗತಂ ಶ್ರುತ್ವಾ]

ಮಹೇಂದ್ರ :- (ಮಿತ್ರಸ್ಯ, ಅಧೋಮುಖಂ ದೃಷ್ಟ್ವಾ) ಕಿಂ ತು ಮೇ
ಶಕ್ತಿಃ ನಾಸ್ತಿ.. ಮಮ ಪತ್ನೀ ಕನ್ಯಾ ಚ ಸಹ
ಮಮ ಬಲಂ ಇತಿ ಸತ್ಯಂ (ನಿಃಶ್ವಸಿತಿ)
ಮಿತ್ರ :- (ಆಶ್ಚರ್ಯೇಣ ಉತ್ಥಾಯ) ಇದಂ ಸತ್ಯಂ
ಜಾನಾಮಿ.. ಮಮ ಬಲಮಪಿ ಶಾಸಕಾಃ ಕಿಂ
ತು ನ ರಾಜ್ಯಪಾಲನಃ.. ಇದಾನೀಂ
ಶಾಸಕಾಃ [ಸ್ವಾರ್ಥಿನಃ] ~~[illegible]~~ ಧನಲೋಭಿನಃ.. ~~ತಾನ್~~
ಪರಮಾತ್ಮ ವಿದ್ವೇಷಿಣಃ.. ತಾನ್ ನಿಂದಂತಿ [illegible]
ಜನಾಃ.. ಸಂತಾನಾಃ.. ಅಪರಸ್ಯ ಮನಃ [illegible]
ಪರಸ್ಯ ನಿಗ್ರಹಣಂ ತತಃ ಭವಾನ್ ಪುನಃ
ಗೃಹಸ್ಥಾಶ್ರಮೇ ಭವಿತುಂ ಇಚ್ಛತಿ.. ಪ್ರಥಮಂ
ದೇಶಕಾರ್ಯಂ ತತಃ ಸ್ವಕಾರ್ಯಂ.. ಏವಂ ಗಾಂಧೀ
ಭಾರತಸ್ಯ ಫಲಪ್ರದಂ ಮಂತ್ರಂ ಉಪದಿಷ್ಟವಾನ್..
ಸಂತಾನಸ್ಯ ಕ್ಷೇಮಂ ಚಿಂತಯತಿ ವಾ ?
ಮಹೇಂದ್ರ :- ಕುಟುಂಬಸ್ಯ ~~[illegible]~~
ಶಾಂತ್ಯೈ ಪಾಲನಂ ತಥಾ
ಮಿತ್ರ :- ಸ್ವಾರ್ಥಭಾವಂ ತ್ಯಜ ಭವಾನ್.. ಸ್ವದೇಶಂ [illegible]
ಮಹೇಂದ್ರ :- ಕಿಂ.. ಕೃತಸಂಕಲ್ಪಃ ಅಹಂ..

[ನಮೋ ನಾರಾಯಣ: ಪ್ರವಿಶತಿ. ಪಠತಿ —
ಸಂಗೀತ ಮಾತರಂ.]

ಸತ್ಯ :- [ತಂ ದೃಷ್ಟ್ವಾ] [illegible]
[illegible]: [illegible] [illegible]: [illegible]
[illegible] .. [illegible]
[ಬಾಷ್ಪಂ ನಯತಿ [illegible]]

ಸತ್ಯ :- ಭಗವನ್: [illegible] [illegible] [illegible]
ಮುಂದ ಬೀಡಿ! [illegible] [illegible] [illegible]
[illegible]

ಮಹರ್ಷಿ: ; ನಮೋ ನಾರಾಯಣ! — [illegible], [illegible].

ಸತ್ಯ :- [illegible]: [illegible] [illegible] [illegible]
ತೃಪ್ತಿ ಏನು?

ಮ. ನ :- ತೃಪ್ತಿಯಿಲ್ಲ.

ಸತ್ಯ :- [illegible] ತೃಪ್ತಿ ಏನು?

ಮ. ನ :- ತೃಪ್ತಿಯಿಲ್ಲ

ಸತ್ಯ :- [illegible] [illegible] [illegible], [illegible]
[illegible], [illegible] [illegible]?

ಮ. ನ :- ತೃಪ್ತಿಯಿಲ್ಲ.

సత్య:- ధనం, భోగాః, అనురక్తిః ?
ఋ, న:- సకలం తృణం.
సత్య:- ఇంద్రియాణాం జేతృత్వం ? సాధకం వా
స్వజనాధరం వా అధోలోకరాజనం
న కరోతి ? అజితం భవతం
ధనం, యశః విజయం భవతం
జేతృత్వ ధనాగారం అపేక్షయతి ?
ఋ, న:- అపేక్షయామి
సత్య:- సనాతన ధర్మ రక్షణాధరం స్వతః
అస్త్రం ధారయతి ?
ఋ, న:- భగవత్ప్రాధరం శస్త్రం ధారయామి
సత్య:- రణరంగే కదాపి విముక్తః నాస్తి ?
ఋ, న:- నాస్తి.
సత్య:- యది ప్రతిజ్ఞా భంగః భవిష్యతి ?
న:- జ్వలదగ్నౌ ప్రవిశామి అథవా విష
ప్రాశనేన ప్రాణాన్ త్యజామి
సత్య:- భవతాం జాతిః ?
న:- సువర్ణ సంతానః ... కలాత్మకః

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[**ಶಂಖಧ್ವನಿಃ** ತೇನ ಪ್ರತಿಧ್ವಾನ
ಮಾರ್ಗೇಣ ಸಂತಾನಾನಾಂ ಶ್ರವಣಂ ಭವತಿ]

. . . ಇಮಂ ಪ್ರಶ್ನಂ ಏಕಂ ಶ್ಲೋಕಂ
ಪಾಲಯಿತ್ವಾ ಉಪಯೋಗ ಪತ್ರಂ .

ಪ್ರಖರಃ ದೀಪಃ

ಸತ್ಯ- ಮಹೇಂದ್ರ, ಕೃಷ್ಣ.. ಸಂತಾನಾನಾಂ ಸಂಯುಕ್ತ
ನಿರ್ವಹಣಾರ್ಥಂ, ಕಸ್ಯ ಸಂರಕ್ಷಣಾರ್ಥಂ ಚ ಕಾರ್ಯ
ನಿರ್ವಾಹಕಾಃ ನಿಯೋಜಿತಾಃ. ಮದಲಕ್ಷ್ಮೀ ಗ್ರಾಮೇ
ತ್ರಯೋದಶ ವರ್ಷ ನಿರ್ವಹಣಾಗಾರಸ್ಯ ಪ್ರಧಾನ
ಶ್ರೀಮತ್ಯಃ.. ಸ್ವಂ ತಂತ್ರಜ್ಞಃ, ಮಾತೃಶ್ರೀ, ಕರುಣಾಮಯಿ
ಸಾಧಕೀ.. ಇತಃ ಪರಂ ಕೃಷ್ಣ ಜ್ಞಾನಜ್ಯೋತಿ ಶ್ರೀ
[illegible] ಗ್ರಾಮೇ: ಸಂತಾನಾನಾಂ ಕಸ್ಯ ಸಂರಕ್ಷಣ
[illegible] ಕಾರ್ಯೇ [illegible]. ಪ್ರತಿ ಸಂಗ್ರಹ
[illegible] ಧನಾಪೇಕ್ಷಾ ಸುಮವೇಶ (ನಿತ್ಯ) [illegible]
ಸಂತಾನಾನಾಂ ನಿರ್ವಹಣಾರ್ಥಂ [illegible]
[illegible]

ಧಾಮನಿ ಇತಿ ಬಲಕ್ಷ್ಯ! [illegible]
ಸಿಂಹಸ್ಯ: ಇತಿ ವದಂತಿ। [illegible]
[illegible]
[illegible]
ಸೂತ್ರ। — [illegible]
[[illegible]]
([illegible]) ತವ [illegible]
[illegible] ತವ [illegible] : [illegible]
[illegible] ತವ [illegible]
ನಟೀ: ([illegible]) [illegible]
[illegible]
ಸೂತ್ರ: [illegible] ತವ [illegible]
[illegible] ನನು!
ನಟೀ: ([illegible]) [illegible]!
ಸೂತ್ರ: [illegible]! [illegible]
[illegible]
[illegible] ([illegible]) [illegible]
[illegible]

ಸತ್ಯ:- ಕ: ? (ವಿಚಿಂತ್ಯ) ಓಹ್, ಜೀವಾನಂದ: ತವ
ಪ್ರಾಣ್ಗ್ರಾಹೀ ತವ ಪತಿಃ ವಾ ? ಮಾತಃ,
ಏವಂ ಪಾಪಾಚರಿತುಂ ನ ಲಜ್ಜಸೇ
ಶಾಂತಿ:- (ಉತ್ತೇಜಿತ ಸ್ವರೇಣ) ಪಾಪಾಚರಣಂ
ಕಿಂ ಪ್ರಭೋ ? ಪತ್ನೀ ಯದಿ ಪತಿಂ ಅನು
ಚರತಿ, ತತ್ ಪಾಪಕರ್ಮ ವಾ ? ಸಂತಾನಾನಾಂ
ಧರ್ಮಶಾಸ್ತ್ರೇ ಪಾತಿವ್ರತ್ಯಂ ಅಧರ್ಮ: ಕಿಂ ತೇ
ಸಂತಾನಧರ್ಮ: ಏವ ಅಧರ್ಮ:, ಸತ್ಯೈ..
ಮಮ ಸ್ವಾಮಿನ: ಸದ್ಧರ್ಮೇ ರತಂ..
ತಸ್ಯ ಧರ್ಮಾಚರಣೇ ಅಹಂ ಛಾಯಾ ಇವ
ಸತ್ಯ:- ಶಾಂತೇ, ಸತ್ಯಂ. ತ್ವಂ ತು ಕೇವಲಂ ಜೀವಾ
ನಂದಸ್ಯ ಕೇವಲಂ ಗೃಹಧರ್ಮೇ ಸಹಧರ್ಮಿಣೀ
ಶಾಂತಿ:- ಓಹೋ, ಗೃಹಧರ್ಮೇ ಸಹಧರ್ಮಿಣೀ. ತದರ್ಥ
ಗೃಹಾತ್ ಬಹಿ: ಪ್ರವೃತ್ತಸ್ಯ ಅನ್ಯಧರ್ಮ: ಭವತಿ ?
ಸತ್ಯ:- ತಥಾ ನ.. ಸಂತಾನಾನಾಂ ವೀರವ್ರತಂ..
ವೀರಧರ್ಮೇ ರಮಣೀ ಕುತ್ರ ಭವತಿ..
ಶಾಂತಿ:- ಹೇ ಮಹಾವೀರ! ರಮಣೀ ರಹಿತಃ ಕಿಂ
ವಸತು.. ಮಹಾಕೇಂದ್ರ.. ಸೀತಾ ಮಾತರಂ

ధర్మార్థకామసాధనం శరీరం; సర్వాయుషః
మనః ప్రత్యక్షసాధనం సః.. ఇదం పర
కామరా సాక్షి... సాక్షి బహు సమాగమ
బహుకల్పం... వృద్ధిం యాసా [illegible]
మహాత్మః ఇతి శాస్త్రేతి.. ఇదం మహా
సంకల్ప మహత్కస్య తలే [illegible] సప్తతి మహత్త్వం
కరోతు.. రహస్యేన మహతా.. గురుదేవ
భగవంతః నిత్యంతః భగవంతు...
సత్య! ఇంద! మహా భగవాన్! బలాదరే
ప్రత్యేక్ష మహః సిద్ధిః తపోతి తత్తతి...
సాధనాశాతం దర్శనం మమ కురు మానవ
(ఉపనిషద్ బ్రహ్మసూత్రే)
ఇతి శ్రీ ప్రాణదేవతా! భగవతే ఇతి
భారత జనస్య! ఇన్య గురు విద్య.. గతిః
ఉపనిషద్ శ్రీకృష్ణ సత్యానందః విద్య.. తత్త్వ
సుఖరం, ఇచ్ఛిత పాదం ప్రాప్య బహుసంపత్
భువనభంగం యాసా సావధి సమాయం కురు
మంగళం మతం
సూ: (సిద్ధాంతం ప్రమాణం) గద్యం మోక్షమంత్రం

ప్రవేశః దృశ్య/ VIII

[illegible]

[illegible] ([illegible]) [illegible]

[illegible]

([illegible]) [illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[[illegible] ఖం ఖం ఖం

[illegible]

[illegible]

జీవానంద: — కోలాహల శబ్దం ? కిం ?
సంతాన: — [ప్రియగానాని ఆనీతాని ఆత్మీయం ద్రష్టుం]
వయం సింహ సేనయా శ్రీ ప్రాంతా:
ఇతి మన్యే .. తేషాం సముదాయే
కిమపి ప్రమాదో ~~...~~ , ఇతి
విస్తృతం వర్తతే .. ~~...~~
సంతాన: — గురుదేవ, కిం ~~...~~ ? కర్తవ్యం ?
సత్య: — భయం త్యజత .. జీవానంద భవత్సు
సామర్థ్య: ఉత్తిష్ఠ సంగచ్ఛ .. నవీనానంద
భవానంద: ... సాహాయ్యం కురు ..
విజయినో భవత ..
నవీనానంద: — (సోత్సాహం) వందే మాతరం
[కిమపి స్వరమ్ ...]
జీవానంద: నవీనానందస్య ...
గంతుం ...]
[... నవీనానంద: ...
... గాయతి]
[illegible]
[illegible]

[illegible]

[illegible]

ನೌಕಾಯಾನ [illegible]

ಗಂಗಾಯಾಂ [illegible]

ತನುಮನಸಹಿತಂ [illegible] ।

[illegible]

[illegible] ॥

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

భాష్యం ద్వా॥ IX భేదాభేదమ్

[రణాంగణం. భేదాభేదమ్ వాదినాం]

ఉభయ సంకటే పతితాః సంతానాః
పుత్ర భావస్య అస్తిత్వేన నిరంగి
విస్మృత్యంతాక్రమణం. అన్యత్ర యువక
స్త్రీనికేతనానాం ప్రహారః. తథాపి ప్రియం
త్యక్త్వా సంతానాః యుద్ధం కుర్వంతి.

ఉభయతః ఆక్రమణ వశాత్ సంతానాః
పశ్చాత్ సరంతః ఆజయనద్యః శోకాః
ఉపరి స్థితాః శోకాః ఉభయపార్శ్వయోః
అపి శత్రూణాం ఆక్రమణం. మరణ వేదన
కరణం. ఇదానీం కృతాకాః సంతానాః

తదా భవానందః జీవానందశ్చ నిశ్చయం
కృత్వా మాతృకు అకాం (మాతృభూమిం)
త్యక్త్వా వేగేన ధావితా. వామ పార్శ్వే
స్థితస్య అంగ్ల సేనా. తస్య దక్షిణే స్థితం
[illegible] ఆక్రమణం కృతవంతౌ జీవానంద భవానందౌ. తత్ర
వేగేన పౌరుషం దృష్ట్వా [illegible]

మంత్రం పఠిస్తుంటే:.. ఇవాళం [illegible]
నాం ఏకం ఒక్కొక్క మంత్రం సంతానా
సాధనం ఉన్నాయి.

తర్వాత మరుసటి ఒక్కొక్కరికి [illegible].
[illegible] మంత్రాలు
[illegible] సంతానా
[illegible]
[illegible] ఏకం ఒక్కొక్క మంత్రం
[illegible]...

[illegible]
[illegible]
[illegible]
ఒక్కొక్క [illegible]... [illegible]
[illegible]
[illegible] సంతానం [illegible]
[illegible]
[illegible] మంత్రాలు...

ಯಂತ್ರಾಣಾಂ ಚಿನ್ಮಯ ಮಾತ್ರಂ ಶ್ರುತೀನಾ
ಸಂತಾನಾನಾಂ ಪೌರುಷಂ ಕತಗುಣಿತಂ..
ಶತ್ರೂಣಾಂ ಬಲಂ ಛಿದ್ರ ಛಿದ್ರೀಕೃತಂ –
ಸದ್ಭಕ್ತಿಭಿಃ ಸಂಪ್ರಾರ್ಥನಾಂ ಪ್ರೇರಣಾಂ
ಮಾರಣ ಹೋಮಃ ;
[ದಿಗ್ವಿಜಯ ದೇವತಾ ಗಾನಂ]
ವಚನಂ ಜಯ ಜಯ ಜಯ ರಘುವೀರ
ಧರ ಧರ ಧರ ಮಹಾದೇವ
ಶಿವಪ್ರಿಯಾ ಶ್ರುತಿಸಂಗ್ರಹಣ ಸಿದ್ಧಂ
ಗುರುವರ
ಸಮ್ಮತ ಶಿಷ್ಯಮಾನಂ ಸುರ ಸಂಸಿದ್ಧಂ ।
ಕೃಷ್ಣ ಪರಿಪಾಲನಾಂ ಪಾಪಿನಾಂ ಅಲಂಕಾರಸ್ವರೂಪಂ
ಜನ
ಪವಿತ್ರ ಜನ ಮಂತ್ರ ರಾಷ್ಟ್ರ ಸ್ವರೂಪಂ ॥
ಬ್ರಹ್ಮೈಶ್ವರ್ಯ ಸ್ವರೂಪ ಮಹಾ ಮಂದಿರ ಸ್ವಾಮಿ ಪ್ರಾಂ
ಪಿಂಡಿಕಾ ಮಹತ್ವ ದೇವತಾ ಮಹಾಮಂತ್ರ ।
ಸಂಧ್ಯಾಸನಂ ಶ್ರೀಪಾದ
ಕೃತ್ಯಂ ತ್ಯಾಗಂ ವಿಶ್ವಸ್ವರೂಪಂ ॥

ధ్యానం

దృశ్య/ ✗

భయంకర ద్వంద్వ యుద్ధం: ఋత
మహారాణా భవానందః యుద్ధసన్నద్ధః
ధామస సేనానీ కింబ్యు శ్యగ/ యుక్తః:
నిరంతాస్త్ర సంగేతి రణే యుద్ధక్షే
నాక్షేతి సంతానానాం నిక్కంతః!
[ద్వంద్వ విద్య యుద్ధం. ధామస్ - భవా
నందయోః భాయంయుం దృశ్యతే]
సంతానానాం యుద్ధ ఘోషణం జిహ్వ
నర్తనం తీరా మంత్రం మా

వందేమాతరం

సంతానానాం చరితం! — వందే
సంతానా! బాహుం బద్ధా } మాతరం
మమ బ్రిటిష్ సైనికస్య
బ్రిటిష్ సైనిక! సహారకం తదంతం.
ధామస్ ! యుద్ధ స్థల !
బ్రి. సైనికా! యుద్ధ స్థలే !!
ధామస్ ! మాయావే !
బ్రి. సైనిక ! పారయావే !!

ತಬಲಾ - ಮೃದಂಗ

[illegible]

ತಬಲಾ - ಮೃದಂಗ ತನಿ ವಾದನಂ

[illegible]

[illegible]

[illegible]

[illegible]

[illegible]

ಭಗವದ್ಗೀತೆ

[illegible]

[illegible]

[illegible]

[illegible] ॥

ಭಗವ

[illegible]

ನಮೀನಾಃ ವಕ್ಷಂ ದ್ವೇ ತ್ರೀಣಿ
ವಕ್ಷಂ ದ್ವೇ ತ್ರೀಣಿ
ವಕ್ಷಂ ದ್ವೇ

(17)

ವಸಂ.

ಪ್ರಶ್ನ XI

ಕಲ್ಯಾಣೀ (ಭೀತಾ ಸರತೀ) ದ್ವಿವಚನಾತ್ರ ಲಿಂಗಂ
ಭವಾನಂದೇನ ಪ್ರವರಂಜ್ಞಿ [illegible]. ಇದಾನೀಂ
ಮಾಮಾ ಪ್ರಾಣ ಕಾಂತ:, [illegible] ಪುತ್ರ ? ನ್ಯಾಸತ್ರ
ಯಮುದ್ಧ ನಿನಾದ: [illegible] ತೇ.. [illegible]
ಶ್ರೀನಿಕಾ: .. ಮಾಮ [illegible] ಪ್ರಾಣ [illegible] ಇದಂ
[ಮೋನಾಸಹಂ [illegible] ನಮೀನಾನಂದಸ್ಯ [illegible]]
ಶ್ರೀನಿಕಾ: [illegible] [illegible] [illegible]
[illegible] [illegible] [illegible] ..
[illegible] [illegible] [illegible] .. [illegible]
~~[illegible]~~
[illegible] - [illegible] ಶ್ರೀನಿಕಂ [illegible]
ತ್ರೀಣಿ! [illegible]
[illegible]
ದ್ವೇ [illegible] ಶ್ರೀನಿಕ [illegible]
[illegible]
[illegible]
[illegible]
ತ್ರೀ [illegible]

[[illegible] [illegible] [illegible] [illegible]]
[[illegible] [illegible] [illegible]
[illegible]] [[illegible] [illegible]]
ಸ್ವಾಮಿ – [illegible] [illegible] [illegible]
ಪ್ರಶ್ನೆ – [illegible] [illegible] [illegible]
(ಸ್ವಾಮಿ ಮುಗುಳುನಕ್ಕು [illegible]) [illegible]
ಸ್ವಾಮಿ – [illegible] [illegible] [illegible] [illegible]
[illegible] [illegible] [illegible] [illegible]
ಪ್ರಶ್ನೆ: [illegible] [illegible] [illegible]
[illegible] [illegible] [illegible] [illegible]
[illegible] [illegible] [illegible] [illegible]
[illegible] [illegible] [illegible]
೨೬೦ [illegible]
[illegible] [illegible] [illegible] [illegible] [illegible]
[illegible] [illegible] [[illegible] [illegible]]
[illegible] [illegible] [illegible] [illegible]
ಸ್ವಾಮಿ – [illegible] [illegible] [illegible] [illegible]
[illegible] [illegible] [illegible] [illegible]
[illegible] [illegible] [illegible] [illegible]
ಕ) [illegible] [illegible]

ಕುಬಿಲತಂತ್ರ: ಪಾ 9

ಸ್ವಸ್ತಿಕ ಪಾ ೭ - ಪಾ - ೭ । ಶ್ಲೋಕ ೨

[ಸಚ್ಚಿದಾನಂದ: ಸ್ವಸ್ತಿಕಂ [illegible]

[ಕಲ್ಯಾಣೇ [illegible] ನತ್ವಾ [illegible]

ಬಾಹ್ಯಂ [illegible] ೬ [illegible]

ಕಲ್ಯಾಣೇ [illegible] । [illegible]

ಸಚ್ಚಿದಾನಂದ: [illegible]

ಪುರುಷ: [illegible]]

[[illegible]]

ಶಿಖರಿಣೀ ವೃತ್ತ XII

[ಪಲ್ಲಂಗಳೆ ಬಳಿಯತ್ತುಃ ವಿಸ್ತರ್ದಿ ಮಧ್ಯಂ
ವಿಬಿಸೆ ಬಿತ್ತು] [ಪ್ರಾಸ್ತ್ವರೀಣಂ ಶಾಂತಿಃ
ಜೀಲಗಳೇ ಮೇತ್ತೋಣಂ ತ್ರಯಿಗತಿ. ಪಕಾರಃ]

ಉದ

ಶಾಂತಿಃ ಜಿನಸ್ನಾನ ಸ್ತವ ಸಂಪನ ಪಾಥ ಗಾಲಾಟೆ
ಶರಣ್ಯ ಪತ್ರ ಪಲೆ:

ಮಹಾಸೌಧೇ ಜಲಧಿತರಣೇ ಪಾತನಿಹತಿ
ಖ[illegible] ಶಿಥಿಲರಜ್ಜುಮಾತ್ರಿತಾ
ಘನೇ ನಿಶೀಥೇ ತರಂಗಾವೃತಾಂಬರೆ ||
ಮಹಾಶವನತ್ರ ಮುಚ್ಚಳೇ ವೈಂಶಿಬದೆ ಬಹಾಯುಬಾಣ
ಛದ್ಮೇ ವೇಲೇ ತ್ರಿವಿಶೇ ಕ್ರಿಯಾಕರಣಾತ್ರಿತಾ
ನಾನಾಂತಂ ಮನಸರಕ್ಷೇ [illegible] ಮುಗಿಕ ಶರಣಾಗತಾ ||

ಶಿಖರ.

ಶಿಖರ ಪ್ರಾರ ಸಮಸಂ ಯದಾ ದ್ವಾರಪಾಲಕಃ
ರುದ್ರಾದಿ, ಶಾಂತಿಃ ಬಿಲಿಕೈಸೆ. ತಂ ಸಂ
ಪಾದ। ವಿಸ್ತರ್ದಿ ಪ್ರಾಯ ಸಂ ಸಂಯಮ. [illegible]

ಶಿಂಡ :- ಏಕಂ [illegible] / ಜನಂ [illegible] [illegible]
[illegible] :- [illegible] [illegible] [illegible]

ಅಭ್ಯಾಸ :- [[illegible] ತಾಂ [illegible]] [illegible]
[illegible] [illegible] [illegible]

ಪ್ರಶ್ನೆ : I :- [illegible] ? [illegible] [illegible]
[illegible] [illegible]. [illegible] [illegible]

ಪ್ರಶ್ನೆ II :- [illegible] ?

ಪ್ರಶ್ನೆ I [[illegible] [illegible] [illegible] [illegible]
[illegible]]

ಪ್ರಶ್ನೆ II :- [[illegible] [illegible] [illegible] [illegible]
[illegible]] [[illegible]]

ಶಿಂಡ :- [illegible] !
[[illegible] ಅಭ್ಯಾಸ [illegible] [illegible]

- - - - - - - - - -

ತ್ರಿಬಲ - ಮೃದಂಗ:
ತ್ರಿನಿ

[illegible]

వనం

[గజేంద్రం [illegible] [illegible]]

గుర్తు:- [ప్రకృతి] వంటి
[illegible]
[illegible]

పాఠం:-

[వాద్య సంగీతంలోని సంగీత
వాద్యం]   తబలా - మృదంగ

[[illegible]]

గుర్తు:- [illegible]   ([illegible])

పాఠం — [illegible] ([illegible]
[illegible])

ಶೃಂಗಾರ ನಗರಕ್ಕೆ ವಿಜಯ ಸಂಪತ್ತನ್ನಿರಲಿ

ಪ್ರಶ್ನೆ | X III

ರಮ್ಯ

ಸಮಸ್ತ ಸಿದ್ಧಿ ಶ್ರೀ ಪೀಠಾಧಿ ಮಹಿಮ

ಧ್ಯಾನ — ಯದೇಷಾಂ ತ್ರಿಭುವನ ಪ್ರಸಾದ

ಹರಿಮುಗಳೆ ಜೀವಾನಂದ: ಸಾಕಾಂತಿ: ಪರಾವರ್ತಯತಿ

ಚಿಂತ್ಯ ಜೀವಾನಂದಸ್ಯ ಪ್ರಭುಃ ಭವತಿ

ಹರಿಮುಗಳೆ ಮಧು ಕೈಟಭಾರೆ

ಗಾಯ: — [illegible] ಜೀವಾನಂದ [illegible]

ಕಾಂತಿ: [illegible] ನ [illegible]

ಶ್ಲೋಕ ಸಂಖ್ಯೆ: ಸತ್ಯಾನಂದ: [illegible] [illegible]

[illegible] ಕಾಂತಿ: ಜೀವಾನಂದ [illegible]

[illegible] ~~[illegible]~~ ತ್ರಿಂ

[illegible] ಸತ್ಯಾನಂದ: ತಂತ್ರಂ

[illegible] ಜೀವಾನಂದಂ [illegible]

ಧ್ಯಾನ —

[illegible] ಜೀವಾನಂದಂ ಕಾಂತಿಂ [illegible]

[illegible] ಸತ್ಯಾನಂದಾ: [illegible]

[illegible] [illegible] [illegible]

ಓಂ. [illegible] [illegible]

[illegible]: [illegible]

೬೦.. [illegible]

[illegible]

ॐ

[illegible]: [illegible]

[illegible]

ಎಲ್ಇಡಿ ಸ್ಟ್ರೋಬ್ ಲೈಟ್ – Strobe light.

ಘಟಕ ಪರಿಕರಗಳು.

ಘಟಕಗಳು.

ರೆಸಿಸ್ಟರ್, ಕೆಪಾಸಿಟರ್, ಟ್ರಾನ್ಸಿಸ್ಟರ್

ಟ್ರಾನ್ಸ್‌ಫಾರ್ಮರ್, ಎಲ್ಇಡಿ, ಬ್ಯಾಟರಿ

ಸ್ವಿಚ್, ವೈರ್‌ಗಳು

ಸೋಲ್ಡರಿಂಗ್ ಐರನ್, ಲೀಡ್, ಪೇಸ್ಟ್

ಪಿಸಿಬಿ ಬೋರ್ಡ್, ಡ್ರಿಲ್ ಯಂತ್ರ ಇತ್ಯಾದಿ

ಮಲ್ಟಿಮೀಟರ್, ಡಿ.ಸಿ. ಪವರ್ ಸಪ್ಲೈ

ಸ್ಕ್ರೂಡ್ರೈವರ್, ಕಟರ್, ಪ್ಲೈಯರ್

ಎಲೆಕ್ಟ್ರಾನಿಕ್, ಟೇಪ್, ಇತ್ಯಾದಿ

ಆನಂದ ಮಾರ್ಗ 25 ಜುಲೈ

ಕೆ. ನಾಯಕ ಶ್ರೀ ಸ.ಚಿ. (ಕೊಡದ ಶ್ರೀ)

ಯುವಜನ ಸ್ವಾತಂತ್ರ್ಯದ ಆಕ್ರಮಣ
ಇಂದಿನ ಸೈನ್ಯವು ಎಂಥ ಅಪ್ಪಳಿಕೆ
ಧರ್ಮಕ್ಷೇತ್ರ ಸಂತಾನರದು.

ಸ್ವಾತಂತ್ರ್ಯದ ತ್ರಿಕಲ್ಪ ಬಂದು ಪ್ರತಿನಿಧಿಸಿ
ಎಲ್ಲಾ ದೇಶಗಳ, ಬೊಂಬೆ, ಕಲ್ಕತ್ತ
ಭೂಮಂಡಲ ಬಂದು ನಗು — ಬೇರೆ-
ಪ್ರೀತಿ ಕಾಣುತ್ತಿದೆ ಇಲ್ಲಿ.

ಬಂಧನ ಬಂದು ಎನೆಲ್ಲ ಅತ್ಯಾಗ್ರಹ
ಅದು ಕೆಲವು ಮನದಲ್ಲಿ ಕಿರಣಗಳು
ಬಂದವು — ಪ್ರತಿ ದಿನವೆಲ್ಲ
ಮಾತೃ ಸಂತಾನರ ಪ್ರವೃತ್ತಿ ಗಳೆಲ್ಲ.
ಸಂತಾನರ ತತ್ತ್ವ, ಜೀವನ ಧರ್ಮ
ದೀಕ್ಷೆಯು ಶ್ರಮದ ಬಂದವು
ತತ್ತ್ವ ವಿಚಾರ ಪ್ರತ್ಯಕ್ಷದ ಬಗೆ-
ಬೇರೆಲ್ಲ ಪೂರಕ್ಕೆ. ಪ್ರಯೋಗದ
ಶ್ರದ್ಧೆ - ಕಲಿಕೆ - ಪ್ರಕೃತಿ

[illegible]
[illegible]

[illegible], [illegible].
[illegible]
[illegible] ([illegible]) [illegible]
[illegible] ([illegible]) [illegible]
[illegible]
[illegible], [illegible]
[illegible], [illegible]
[illegible]
[illegible]
[illegible], [illegible]
[illegible]
[illegible]
[illegible]
[illegible]
[illegible]

ಪ್ರಚಾರಾವಧಿ ಕಾರ್ಯಕರ್ತನ ಕೆಲಸ.
ಸಂಕಲ್ಪ(ಪ್ರ) ನಿಶ್ಚಯಮಾಡಿದೆ.
ಸಂಘಟನೆಯ ಸೂತ್ರಗಳು
ಕ್ಷೇತ್ರ ತ ಭಾವನೆ.
ಮಾತೃಭೂಮಿಯ ಸಂಬ
ಅನಿಸಿಕೆ ಸಾಧನೆ.

ಅಭ್ಯಾಸಿನಿಯ ರಕ್ಷಣೆ. ಅಮ್ಮನ
ವಿಕ್ರಿ. ಪ್ರತಿಂಬೆ. ಅಮ್ಮನ ಗಾಯತ್ರಿ
ಮತ್ತು ಗತಿಸಿದ್ದಾರು ಪತಿಯ ವಿಕ್ಕೆ
ಪ್ರತಿಯೊಬ್ಬರು ; ಅತ್ತ ಬರುತ್ತಿದ್ದ
ಪತ್ರಿಯ ಸಾಕ್ಷ್ಯಯ = ಸಾಧನ
ದಮನ ರಕ್ಷಣೆಗಾಗಿ ತಾನು ಸಿದ್ಧ
ಕಾಯುವ ಕೆಲ್ಸವೆ ಬದಲಾಯ
ಕಂಪ ಕೆಲ್ಸ ಮಳ್ಳು. ಅವರವರ
ತಾತ್ವಿಕ ಯಾತ್ರ ದ

ಅರುಣ ಕೆತ್ತಲು ಶ್ರೀ ಮೋಹನ ಚಿತ್ರಕ-
-ನಾಂಟುಸಿದಲ್ಲ ಪ್ರಿಯಸಿದಲ್ಲ.
ಸ್ವರ್ಗ ಪ್ರಿಯರ ಚಿತ್ರಿಸಿಸಲ್ಲ ಬಿಡ,
ನಿಸರ್ಗಂತ ಸೃಷ್ಟಿ ಮುಂದಿದೆ.
ಮತ್ತೆ ಮುಂದೆ, ಮುಂದಿರುವ ಚಿತ್ರಕ-
ಪ್ರತಿಕ್ಷಣವು ನಿಂತೀರೆ ತೆರೆಸಿ.

ತಿಳಿವ, ಚಂದ್ರ-ನಕ್ಷತ್ರ ಸ್ಥಳಂದ
ಜನರ ಬದುಕುವ ಚಿತ್ರಣ.

ನೋಡುತ್ತಾ, ಮಂತ್ರವಾಗಿ — ಹರಿಸುವ
ಸುರ ಹರಿ
ಮಂದೇ ಮಾತೆರಂ.

ಆಕಾಶದ ಚಿತ್ರಗಳ ಅದರ ನಿಸರ್ಗ
ಜೀವನದಲ್ಲಿ ಪ್ರಕಾಶ ಸೃಷ್ಟಿಸುವ
ಅವ ಭಾವನೆಗಳು.

ಗತಕಾಲದ ನೆನಪಿನಿಂದ ಸ್ಫೂರ್ತಿ
ಪಡೆದು ಚರಿತ್ರೆಯನ್ನೆಬ್ಬಿಸುವ ಸನ್ನಿವೇಶನಿ
ಭಗವಂತನ ಕಾರ್ಯ ಮಾಡಿಸ್ಸುವೆವು.

ಕನಾಡಿಯಲ್ಲಿ ಹಿಮ್ಮುಖ ಉಗ್ರ ಸುತ್ತಿ
ಗಂಡೆಗೆ ಅಲ್ಲಿಗೆ ಸೆರಗು.

ಹಿಲ್ಲ್ ಕಾಲುವುದು ಆಗ ಕಾಲುಗಳು
ಹೋಗುವ ನಡೆಯುವ ದ್ವಾರ
ಕುದುರೆ ಕಾಲಿನ ಸದ್ದು ಗಂಟೆಗಳ
ಸದ್ದು ಗದ್ದಲದ ತೆರೆ

ಯುದ್ಧದ ಸೈನಿಕ
ಸೈನಿಕರೆಲ್ಲಾ ಪಿಕ್ಕ, ಬಂದರೆ

ಮಂತ್ರ ಹೇಳುತ್ತಿರುವ ಸೇವಕ
ಚರ್ಚಿನ ಗಂಟೆ ಹೊಡೆಯುತ್ತಿರುವ Church
bell

ಆನಂದ ಮಠ:

ಪ್ರಥಮ ಬಾರಿಗೆ ಈ ನಾಟಕವನ್ನು ಮತ್ತೂರಿನಲ್ಲಿ ಪ್ರದರ್ಶಿಸಲಾಯಿತು. ಸಂದರ್ಭ - ರಾಷ್ಟ್ರ ಸಂಘದ ಕಾರ್ಯಕರ್ತ ಪ್ರಾಂತ [illegible] [illegible] ದಿನಾಂಕ: 31.1.1987 ಶನಿವಾರ ರಾತ್ರಿ.

ಪಾತ್ರವರ್ಗ -
ಮಹೇಂದ್ರ - ಗೋಪಾಲಕೃಷ್ಣ. ಕಲ್ಯಾಣಿ - ವಿನೋದ
ಸತ್ಯಾನಂದ - ರಾಜಣ್ಣ MK ಭವಾನಂದ - ಶ್ರೀನಿಧಿ
ಜೀವಾನಂದ - ಮುರಳಿ. ಶಾಂತಿ - ಶಾಲಿನಿ
ನಿಮಾಯಿ - ವಿಜಯ. ನಿವೇದಕ - ಪ್ರಭು
ಧ್ಯಾನಸ್ಥ - ಮಧು. ವಿದ್ಯಾರ್ಥಿ - ವಿನಯ್
ಸಂತಾನರು - ಸತ್ಯನಾರಾಯಣ, ಮಹೇಶನ
ಸೈನಿಕರು - [illegible], ಶ್ರೀರಾಮ

ನೆರವು! ಪ್ರಸಾಧನ - HM ಪ್ರಭಾಕರ್
ಸಂಗೀತ ನಿರ್ದೇಶನ! ಶ್ರೀಮತಿ ಅನ್ನಪೂರ್ಣ ಗೋಪಾಲ
ಅನಂತ ನಾರಾಯಣ. ವೆಂಕಟರಮಣ.
ತಾಂತ್ರಿಕ ನೆರವು:- ಮೂರ್ತಿ Sound System
StrobeLights

[illegible]

TIME TABLE

	1	2	3	4	5	6	7
MON							
TUE							
WED							
THU							
FRI							
SAT							